

**MAC CHARLES (INDIA) LTD.**  
**CIN No. L55101KA1979PLC003620**

**Regd. Office:**  
**1<sup>st</sup> Floor, Embassy Point**  
**Infantry Road,**  
**Bangalore – 560 001**

**Phone:080-4903 0000**  
**Extn: 3490**  
**Email: [investor.relations@maccharlesindia.com](mailto:investor.relations@maccharlesindia.com)**  
**website: [www.maccharlesindia.com](http://www.maccharlesindia.com)**

To  
The General Manager- Listing  
BSE Limited  
24<sup>th</sup> Floor, P J Towers, Dalal Street, Fort  
**Mumbai-400001**

August 10, 2022

Dear Sir,

**Sub: Newspaper Publication – Unaudited Financials Publication for June,2022**

**Ref: BSE Scrip code 507836 ISIN: INE435D01014 and INE435D07011**

We wish to inform you that pursuant to regulation 47 of SEBI (Listing obligations and Disclosure Requirements) Regulations 2015, the company has published the Unaudited Standalone and Consolidated Financials results for the quarter and year ended 30<sup>th</sup> June,2022 in English Newspaper and Kannada Newspaper.

Copy of newspaper clippings are enclosed.

The same is also available on the website of the Company at [www.maccharlesindia.com](http://www.maccharlesindia.com)

Request you to take the same on record.

Thanking you,

Yours faithfully  
For **Mac Charles (India) Limited**

**Chandana Naidu Khare**  
**Company Secretary and Compliance Officer**

## MAC CHARLES (INDIA) LIMITED

CIN: L5510KA1979PLC003620

Regd. Office: 1st Floor, Embassy Point, 150 Infantry Road, Bangalore - 560001

Tel.no. 080 - 4903 0000; Extn: 3940 | email:investor.relations@maccharlesindia.com | web:www.maccharlesindia.com

Particulars	Standalone			
	Quarter ended		Year Ended	
	30th June,2022	31st March,2022	30th June,2021	31 March ,2022
	Unaudited	Audited	Unaudited	Audited
1. Total Income from Operations(net)	800.84	273.46	70.48	1373.71
2. Net profit/(loss) for the period (before Exceptional and/or Extraordinary items)	768.85	214.09	15.19	1153.65
3. Net Profit / (Loss) for the period before tax	768.85	214.09	15.19	1153.65
4. Net Profit / (Loss) for the period after tax	654.37	184.58	11.38	1110.32
5. Total Comprehensive Income for the period	653.19	181.21	12.56	1109.74
6. Equity Share Capital	131.01	131.01	131.01	131.01
7. Reserves & Surplus				3890.12
8. Earning per share (Face value of Rs.10/- each); Basic & Diluted in Rs. (no Extraordinary Items)	49.95	14.09	0.87	84.75
Particulars	Consolidated			
	Quarter ended		Year Ended	
	30th June,2022	31st March,2022	30th June,2021	31 March ,2022
	Unaudited	Audited	Unaudited	Audited
1. Total Income from Operations(net)	778.28	69.55	70.48	1158.19
2. Net profit/(loss) for the period (before Exceptional and/or Extraordinary items)	744.92	228.49	14.09	1154.44
3. Net Profit / (Loss) for the period before tax	744.92	228.49	14.09	1154.44
4. Net Profit / (Loss) for the period after tax	630.44	198.98	10.28	1111.11
5. Total Comprehensive Income for the period	629.26	195.61	11.46	1110.53
6. Equity Share Capital	131.01	131.01	131.01	131.01
7. Reserves & Surplus				1726.28
8. Earning per share (Face value of Rs.10/- each); Basic & Diluted in Rs. (no Extraordinary Items)	48.12	15.19	0.79	84.81

# – Exceptional and/or Extraordinary items adjusted in the Statement of Profit and Loss in accordance with Ind AS Rules / AS Rules,

Notes: The full format of the said quarterly/year ended financial results are available on the exchange website www.bseindia.com and the company website www.maccharlesindia.com

Place: Bangalore

Date: 09.08.2022

For and on behalf of the Company  
Mac Charles (India) Limited  
sd/-  
Sartaj Sewa Singh  
Director



